



13223

Reg. No.

--	--	--	--	--	--	--	--

II Semester B.Com. (Gen)LSCM Degree Examination, September/October - 2022

COMMERCE

Banking Law and Operations

(CBCS Scheme Regular & Repeaters 2018-19 Batch Only)

Paper : 2.5

Time : 3 Hours

Maximum Marks : 70

Instructions to Candidates:

Answer should be written either in English or in Kannada.

SECTION - A

ವಿಭಾಗ - ಎ

Answer any **Five** questions. Each question carries **2** marks.

(5×2=10)

ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 2 ಅಂಕಗಳು.

1. a) Define the term customer.
ಗ್ರಾಹಕನೆಂದರೆ ಯಾರು ಎಂದು ವ್ಯಾಖ್ಯಾನಿಸಿ.
- b) What is general lien ?
ಸಾಮಾನ್ಯ ಸ್ವಾಧೀನತಾ ಹಕ್ಕು ಎಂದರೇನು ?
- c) Who is a collecting banker ?
ವಸೂಲಿದಾರ ಬ್ಯಾಂಕರ್ ಎಂದರೆ ಯಾರು ?
- d) Who is a trustee ?
ನ್ಯಾಸಧಾರಿ ಎಂದರೆ ಯಾರು ?
- e) Who is an executor ?
ಮೃತ್ಯುಪತ್ರ ನಿರ್ವಾಹಕ ಎಂದರೆ ಯಾರು ?
- f) Give the meaning of bill of exchange.
ವಿನಿಮಯದ ಹುಂಡಿ ಪದದ ಅರ್ಥವನ್ನು ತಿಳಿಸಿ.
- g) Expand RTGS and MICR.
RTGS ಮತ್ತು MICR ನ್ನು ವಿಸ್ತರಿಸಿ.

LIBRARY
VIJAYA COLLEGE
Jayanagar IV Block
Bangalore-560 011

[P.T.O.]



(2)

13223

SECTION - B

ವಿಭಾಗ - ಬಿ

Answer any **Three** questions. Each question carries **Six** marks.

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 6 ಅಂಕಗಳು.

(3×6=18)

2. What is negotiable instrument ? Explain its features.
ಸ್ವಾಯತ್ತ ವರ್ಗಾವಣಾ ಪತ್ರ ಎಂದರೇನು ? ಅದರ ಲಕ್ಷಣಗಳನ್ನು ವಿವರಿಸಿ.
3. What is Banker's Right of general lien and when he can not exercise it ?
ಬ್ಯಾಂಕರನ ಭೋಗ್ಯದ ಹಕ್ಕು ಎಂದರೇನು ? ಅದನ್ನು ಯಾವಾಗ ಚಲಾಯಿಸಲಾಗುವುದಿಲ್ಲ ?
4. What are the consequences of wrongful dishonour of cheque ?
ಚೆಕ್‌ಗಳನ್ನು ತಪ್ಪಾಗಿ ಅಗೌರವಿಸಿದಾಗ ಉಂಟಾಗುವ ಪರಿಣಾಮಗಳು ಯಾವುವು ?
5. Briefly explain the principles of bank lending.
ಬ್ಯಾಂಕರ್‌ನ ಸಾಲ ನೀಡಿಕೆಯ ತತ್ವಗಳು ಯಾವುವು ?
6. Write a note on
ಕೆಳಕಂಡವುಗಳಿಗೆ ಟಿಪ್ಪಣಿ ಬರೆಯಿರಿ.
a) Debit card
ಡೆಬಿಟ್ ಕಾರ್ಡ್
b) RTGS
ಆರ್‌ಟಿಜಿಎಸ್

LIBRARY
VIJAYA COLLEGE
Jayanagar IV Block
Bangalore-560 011

SECTION - C

ವಿಭಾಗ - ಸಿ

Answer any **Three** questions of the following. Each question carries **14** marks.

ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿ ಪ್ರಶ್ನೆಗೆ 14 ಅಂಕಗಳು.

(3×14=42)

7. Explain the general relationship between the banker and customer.
ಬ್ಯಾಂಕರ್ ಮತ್ತು ಗ್ರಾಹಕನ ಸಾಮಾನ್ಯ ಸಂಬಂಧವನ್ನು ವಿವರಿಸಿ.
8. Who is paying banker ? Explain the statutory protection available to the paying banker.
ಪಾವತಿದಾರ ಬ್ಯಾಂಕರ್ ಎಂದರೆ ಯಾರು ? ಪಾವತಿದಾರ ಬ್ಯಾಂಕರ್‌ನಿಗೆ ಶಾಸನಬದ್ಧ ರಕ್ಷಣೆ ಕೊಡುವ ಬಗ್ಗೆ ವಿವರಿಸಿ.
9. Explain the different kinds of endorsement.
ವಿವಿಧ ರೀತಿಯ ಹಿಂಬರಹಗಳನ್ನು ವಿವರಿಸಿ.



(3)

13223

10. State the precautions to be taken in opening and operating of account in the name of
ಕೆಲಗಿನ ಖಾತೆಗಳನ್ನು ತೆರೆಯುವಾಗ ಮತ್ತು ನಿರ್ವಹಿಸುವಾಗ ಬ್ಯಾಂಕರನು ಪಡಿಸಬೇಕಾದ ಮನ್ನೆಚ್ಛರಿಕೆಗಳನ್ನು
ಚರ್ಚಿಸಿ.
- a) Minor's account
ಅಪ್ರಾಪ್ತವಯಸ್ಸಿನವನ
- b) Joint account
ಜಂಟಿ ಖಾತೆ
11. Discuss the various advantages and disadvantages of internet banking.
ಅಂತರ್ಜಾಲ ಬ್ಯಾಂಕಿಂಗ್ ವ್ಯವಸ್ಥೆಯ ಅನುಕೂಲ ಮತ್ತು ಅನಾನುಕೂಲಗಳನ್ನು ಚರ್ಚಿಸಿ.

LIBRARY
VIJAYA COLLEGE
Jayanagar IV Block
Bangalore-560 011